



503696

22201

Reg. No.

U I S A T 2 5 C 0001

II Semester B.Com. (SEP) Degree Examination, May/June - 2026

COMMERCE

Financial Accounting-II

(Regular)

Time : 3 Hours

Maximum Marks : 80

Instructions to Candidates:

1. Attempt all the Sections according to Internal choice.
ಆಂತರಿಕ ಆಯ್ಕೆಯ ಪ್ರಕಾರ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
2. Use simple and non-programmable calculator.
ಸರಳ ಮತ್ತು ಸಂಯೋಜಿಸಲಾಗದ ಗಣಕವನ್ನು ಉಪಯೋಗಿಸಿ.
3. Section - D. Case study is compulsory.
ವಿಭಾಗ - ಡ. ಕಡ್ಡಾಯ ಪ್ರಕರಣ ಅಧ್ಯಯನ.

SECTION - A

ವಿಭಾಗ - ಅ

Answer any Ten of the following questions.

(10×2=20)

ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) What is proforma invoice?
ಬಿಕರಿ ಪಟ್ಟಿ ಎಂದರೇನು?
- b) What is normal loss?
ಸಾಮಾನ್ಯ ನಷ್ಟ ಎಂದರೇನು?
- c) Write any four examples of Non-recurring expenses.
ಯಾವುದಾದರೂ ನಾಲ್ಕು ಪುನರಾವರ್ತನೆಯಾಗದ ವೆಚ್ಚಗಳನ್ನು ಬರೆಯಿರಿ.
- d) What is Branch?
ಶಾಖೆ ಎಂದರೇನು?
- e) Give the journal entry in the Books of Head-office when the goods are sent to branch.
ಪ್ರಧಾನ ಕಚೇರಿ ಶಾಖೆಗೆ ಕಳುಹಿಸಿದ ಸರಕುಗಳ ದಾಖಲೆಯನ್ನು ಪ್ರಧಾನ ಕಚೇರಿಯ ರೋಜ್ ಪುಸ್ತಕದಲ್ಲಿ ಬರೆಯಿರಿ.

[P.T.O.]



f) What are the types of Branches?

ಶಾಖೆಯ ವಿಧಗಳು ಯಾವುವು?

g) State any two features of Hire Purchase system.

ಬಾಡಿಗೆ ಖರೀದಿ ಪದ್ಧತಿಯ ಎರಡು ಗುಣಲಕ್ಷಣಗಳನ್ನು ತಿಳಿಸಿ.

h) What do you mean by "Down Payment"?

ಒಪ್ಪಂದಕ್ಕೆ ಸಹಿ ಹಾಕುವಾಗ ಪಾವತಿಸುವ ಹಣ ಎಂದರೇನು?

i) Who is designated partner?

ಪದನಾಮ ಪಾಲಗಾರ ಎಂದರೆ ಯಾರು?

j) What is limited liability partnership?

ನಿಯಮಿತ ಹೊಣೆಗಾರಿಕೆ ಪಾಲುದಾರಿಕೆ ಎಂದರೇನು?

k) Write any two features of Co-operative Society.

ಸಹಕಾರ ಸಂಘಗಳ ಯಾವುದಾದರೂ ಎರಡು ಗುಣಲಕ್ಷಣಗಳನ್ನು ಬರೆಯಿರಿ.

l) Give the meaning of Co-operative societies.

ಸಹಕಾರ ಸಂಘಗಳ ಅರ್ಥವನ್ನು ಬರೆಯಿರಿ.

SECTION - B

ವಿಭಾಗ - ಬಿ

Answer any Three of the following questions.

(3×5=15)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. What are the Advantages of Co-operative Societies?

ಸಹಕಾರ ಸಂಘಗಳ ಅನುಕೂಲತೆಗಳನ್ನು ಹೇಳಿರಿ.

3. Write differences between Proforma invoice and Account Sales.

ಬಿಕರಿಪಟ್ಟಿ ಹಾಗೂ ಮಾರಾಟ ಲೆಕ್ಕ ಇವುಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.

4. Pass the Journal entries of the 1st year in the books of Hire-Purchaser with imaginary figures under Hire-purchase system.

ಬಾಡಿಗೆ ಖರೀದಿ ಪದ್ಧತಿಯಲ್ಲಿ ಖರೀದಿದಾರನ ಪುಸ್ತಕದಲ್ಲಿ ದಾಖಲಿಸುವ ಮೊದಲ (1) ವರ್ಷದ ರೋಜು ದಾಖಲೆಗಳನ್ನು ಊಹನಾತ್ಮಕ ಅಂಕಗಳಿಂದ ಬರೆಯಿರಿ.



5. From the following particulars prepare Branch Debtors Account and also find the Missing Item.

	Rs.
Debtors as on 1-1-2025	20,000
Goods Sent to Branch	50,000
Total Sales	1,10,000
Cash Sales	10,000
Discount allowed	2,000
Bad debts	1,000
P.D.D.	500
Debtors as on 31-12-2025	30,000
ಈ ಕೆಳಗಿನ ಮಾಹಿತಿಯಿಂದ ಶಾಖೆಯ ಸಾಲಗಾರರ ಖಾತೆಯನ್ನು ತಯಾರಿಸಿ ಹಾಗೂ ಕಾಣೆಯಾದ ಮೊತ್ತವನ್ನು ಕಂಡುಹಿಡಿಯಿರಿ.	

	ರೂ.
ಸಾಲಗಾರರು 1-1-2025	20,000
ಶಾಖೆಗೆ ಸರಕು ರವಾನಿಸಿದ್ದು	50,000
ಒಟ್ಟು ಮಾರಾಟ	1,10,000
ನಗದು ಮಾರಾಟ	10,000
ಸೋಡಿ ಬಿಟ್ಟಿದ್ದು	2,000
ಕರಡು ಸಾಲ	1,000
ಸಂಶಯ ಸಾಲದ ಮೀಸಲು	500
ಸಾಲಗಾರರು 31-12-2025	30,000

6. From the following information. Calculate the closing balance of contribution of Anusha and Arpita.

Opening Balance of contribution	Rs.
Anusha	2,00,000
Arpita	1,50,000
Drawings: Anusha	10,000
Arpita	15,000
Interest on capital	5%
Total Profit after tax	70,000
Profit Sharing ratio	1:1(Equal)

ಈ ಕೆಳಗಿನ ಮಾಹಿತಿಯಿಂದ ಅನುಷಾ ಮತ್ತು ಅರ್ಪಿತಾ ಪಾಲುದಾರರ ಮುಕ್ತಾಯದ ಶುಲ್ಕವನ್ನು ಕಂಡುಹಿಡಿಯಿರಿ.

ಪಾಲುದಾರರ ಆರಂಭದ ಶುಲ್ಕ	ರೂ.
ಅನುಷಾ	2,00,000
ಅರ್ಪಿತಾ	1,50,000
ಸ್ವಂತಕ್ಕೆ ಹಣ ಪಡೆದದ್ದು : ಅನುಷಾ	10,000
ಅರ್ಪಿತಾ	15,000
ಬಂಡವಾಳದ ಮೇಲೆ ಬಡ್ಡಿ ವರ್ಷಕ್ಕೆ	5%
ಕರಪಾವತಿಸಿದ ನಂತರ ಒಟ್ಟು ಲಾಭ	70,000
ಪಾಲುದಾರರ ಲಾಭ ಹಂಚಿಕೆ	1:1 (ಸಮನಾಗಿ)



SECTION - C

ವಿಭಾಗ - ಕ

Answer any Three of the following questions.

(3×10=30)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ.

7. Mr. Srujan of Belgavi sent 10 cars to Satvik of Vijayapur on consignment. The cost of each car was Rs.3,80,000. The expenses of Srujan were freight charges Rs.56,000 and insurance Rs. 24,000. During transit one car was destroyed and the insurance company paid Rs. 2,70,000 towards the claim.

Satvik sold 7 cars for Rs. 4,50,000 each and he paid godown rent and insurance Rs. 26,400. He sent the balance amount through bankdraft, Satvik was entitled to get 5% commission on sales.

Prepare consignment Account and Abnormal loss Account in the Books of Srujan.

ಶ್ರೀ ಸೃಜನ ಬೆಳಗಾವಿಯವರು ಶ್ರೀ ಸಾತ್ವಿಕ ವಿಜಯಪುರ ಅವರಿಗೆ 10 ಕಾರುಗಳನ್ನು ರವಾನಿಸಿದ್ದಾರೆ. ಪ್ರತಿಕಾರಿನ ನೈಜ ಬೆಲೆ ರೂ. 3,80,000. ಸೃಜನ ಮಾಡಿದ ಖರ್ಚುಗಳು ಸಾರಿಗೆ ಖರ್ಚು ರೂ. 56,000 ವಿಮೆ ಖರ್ಚು ರೂ. 24,000. ಸಾಗಾಣಿಕೆಯಲ್ಲಿ ಒಂದು ಕಾರು ಪೂರ್ತಿಯಾಗಿ ಹಾಳಾಗಿದ್ದು ವಿಮಾ ಕಂಪನಿಯವರು ರೂ. 2,70,000 ಮೊತ್ತವನ್ನು ಪಾವತಿಸಿದ್ದಾರೆ. ಸಾತ್ವಿಕರವರು ಪ್ರತಿ ಕಾರಿಗೆ ರೂ. 4,50,000 ರಂತೆ 7 ಕಾರುಗಳನ್ನು ಮಾರಾಟ ಮಾಡಿದ್ದಾರೆ. ಅವರು ಗೋದಾಮು ಬಾಡಿಗೆ ಹಾಗೂ ವಿಮೆ ವೆಚ್ಚ ರೂ. 26,400 ರನ್ನು ಪಾವತಿಸಿದ್ದಾರೆ. ಸಾತ್ವಿಕರವರು ತಾವು ಮಾಡಿದ ಖರ್ಚು ಮತ್ತು ತಮ್ಮ ದಲ್ಲಾಳಿ ಮೊತ್ತವನ್ನು ಹೊಂದಾಣಿಕೆ ಮಾಡಿಕೊಂಡು ಉಳಿದ ಮೊತ್ತಕ್ಕಾಗಿ ಬ್ಯಾಂಕ್ ಡ್ರಾಫ್ಟ್ ಕಳುಹಿಸಿರುತ್ತಾರೆ. ಸಾತ್ವಿಕರವರಿಗೆ ಮಾರಾಟದ ಮೇಲೆ 5% ದಲ್ಲಾಳಿಯನ್ನು ಕೊಡಲಾಗುವುದು. ಸೃಜನರವರ ಪುಸ್ತಕದಲ್ಲಿ ಸರಕು ರವಾನೆ ಖಾತೆ ಹಾಗೂ ಅಸಹಜ ಹಾನಿ ಖಾತೆಯನ್ನು ತಯಾರಿಸಿರಿ.

8. Belgaum head office has a branch at Dharwad. The goods are invoiced to branch at cost plus 50% from the following particulars prepare the Branch Account.

	Rs.
Opening Stock (on Invoice price)	24,000
Opening Debtors	12,000
Goods sent to Branch (on Invoice price)	1,20,000
Cash sales	42,800
Credit Sales	68,000
Cash received from Debtors	58,400
Discount allowed to Debtors	1,600
Goods returned from Debtors	4,000
Goods returned by Branch to Head office	6,000



Cash sent to Branch for :

Salary	8,000
Rent	4,000
Other Expenses	1,200
R.D.D.	1,200
Closing stock (at Invoice price)	30,000
Closing Debtors	16,000

ಬೆಳಗಾವಿ ಕೇಂದ್ರ ಕಚೇರಿಗೆ ಧಾರವಾಡದಲ್ಲಿ ಒಂದು ಶಾಖೆಯಿದೆ. ಶಾಖೆಗಳಿಗೆ ಸರಕುಗಳನ್ನು ಮೂಲ ಬೆಲೆಗೆ ಅಧಿಕ ಶೇ. 50% ಕ್ಕೆ ರವಾನಿಸಲಾಗುವುದು. ಶಾಖೆಯ ಖಾತೆಯನ್ನು ಈ ಕೆಳಗಿನ

ಆರಂಭದ ದಾಸ್ತಾನು (ಬಿಕರಿ ಪಟ್ಟಿ ಬೆಲೆ)	ರೂ.
ಆರಂಭದ ಸಾಲಗಾರರು	24,000
ಶಾಖೆಗೆ ಕಳುಹಿಸಿದ ಸರಕುಗಳು (ಬಿಕರಿ ಪಟ್ಟಿ ಬೆಲೆ)	12,000
ನಗದು ಮಾರಾಟ	1,20,000
ಉದ್ರಿ ಮಾರಾಟ	42,800
ಸಾಲಗಾರರಿಂದ ಬಂದ ನಗದು ಹಣ	68,000
ಸಾಲಗಾರರ ಸೂಚಿ	58,400
ಸಾಲಗಾರರಿಂದ ಪರತ ಬಂದ ಸರಕುಗಳು	1,600
ಶಾಖೆಯಿಂದ ಕೇಂದ್ರ ಕಚೇರಿಗೆ ಸರಕುಗಳು	4,000
ಶಾಖೆಗೆ ಕಳುಹಿಸಿದ ಹಣ :	6,000
ಸಂಬಳಕ್ಕೆ	
ಬಾಡಿಗೆಗೆ	8,000
ಇತರ ವೆಚ್ಚಗಳು	4,000
ಋಣಿಗಳ ಮೇಲೆ ಕರಡು ನಿಧಿ (R.D.D.)	1,200
ಕೊನೆಯ ದಾಸ್ತಾನು (ಬಿಕರಿ ಪಟ್ಟಿ ಬೆಲೆ)	1,200
ಕೊನೆಯ ಸಾಲಗಾರರು	30,000
	16,000

9. Santosh transport Ltd. of Hubli purchased Vehicle on the Hire-Purchase System. The terms of payment are as follows.

1-1-1992 on Signing the contract	16,000
31-12-1992 1 st Instalment	22,400
31-12-1993 2 nd Instalment	20,800
31-12-1994 3 rd Instalment	19,200
31-12-1995 4 th Instalment	17,600

Depreciation is charged at 20% on the diminishing balance method. Interest is to be calculated at 10%. p.a.

Ascertain the cash price and prepare vehicle Account in the books of Santosh Transport Ltd.

[P.T.O.]



ಸಂತೋಷ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಹುಬ್ಬಳ್ಳಿಯವರು ಬಾಡಿಗೆ ಖರೀದಿ ಪದ್ಧತಿಯಲ್ಲಿ ಒಂದು ವಾಹನವನ್ನು ಖರೀದಿ ಮಾಡಿದ್ದಾರೆ. ಹಣವನ್ನು ಈ ಕೆಳಗಿನಂತೆ ಪಾವತಿಸಲು ಒಪ್ಪಿಕೊಂಡಿದ್ದಾರೆ.

1-1-1992 ರಂದು ಮುಂಗಡ ಹಣ	16,000
31-12-1992 ಮೊದಲನೆಯ ಕಂತು	22,400
31-12-1993 ಎರಡನೆಯ ಕಂತು	20,800
31-12-1994 ಮೂರನೆಯ ಕಂತು	19,200
31-12-1995 ನಾಲ್ಕನೆಯ ಕಂತು	17,600

20% ರಷ್ಟು ವೆಹಿಕಲ್ ಮೇಲೆ ಇಳುವರಿ ಶಿಲ್ಕು ಪದ್ಧತಿಯಂತೆ ಸವಕಳಿ ಹೊಡೆದು ಹಾಕಬೇಕು. ಶೇಕಡಾ 10% ರಷ್ಟು ಪ್ರತಿವರ್ಷ ಬಡ್ಡಿಯನ್ನು ಆಕರಿಸಬೇಕು.

ಮೇಲಿನ ಮಾಹಿತಿಯಿಂದ ನಗದು ಬೆಲೆ ಕಂಡುಹಿಡಿದು ವಾಹನ ಖಾತೆಯನ್ನು ತಯಾರಿಸಿ.

10. Following is the Trail Balance of the year ending 31-3-2022 of Anand. Brothers.

Particulars	Dr.(Rs.)	Cr.(Rs.)
Capaital:		
Suma		15,000
Uma		10,000
Drawings:		
Suma	5,000	
Uma	2,500	
Purchase and Sales	50,000	1,00,000
Opening stock on 1-4-2021	25,000	
wages	5,000	
Salaries	5,000	
Plant	15,000	
Furniture	10,000	
Printing and Stationary	2,500	
Debtors and Creditors	25,000	30,000
Cash	10,000	
	1,55,000	1,55,000

The following adjustments are the be taken into account:

- Plant and Furniture to be depreciated 10%, each per annum
- R.D.D. at 5% on Debtors
- Salary outstanding Rs. 5,000
- Interest on capital is to be allowed at 5% p.a.
- Profit and losses are to be shared equally.
- closing stock is valued at Rs. 30,000
- Provide 30% tax on profits

Prepare: Statement of Income and Expenditure



ಆನಂದ ಸಹೋದರ ದಿನಾಂಕ 31-3-2022 ರಂದು ಕೊನೆಗೊಳ್ಳುವ ವರ್ಷದ ತಾಳೆಪಟ್ಟಿ ಕೆಳಗಿನಂತೆ ಇದೆ.

ವಿವರಗಳು	ಖರ್ಚು (ರೂ.)	ಜಮಾ (ರೂ.)
ಬಂಡವಾಳ:		
ಸುಮಾ		15,000
ಉಮಾ		10,000
ಸ್ವಂತ ವೆಚ್ಚದ ಹಣ:		
ಸುಮಾ	5,000	
ಉಮಾ	2,500	
ಖರೀದಿ ಮತ್ತು ಮಾರಾಟ	50,000	1,00,000
ಆರಂಭದ ಸರಕು 1-4-2021 ರಂದು	25,000	
ಮಜೂರಿ	5,000	
ಸಂಬಳ	5,000	
ಸ್ಥಾವರ	15,000	
ಪೀಠೋಪಕರಣ	10,000	
ಮುದ್ರಣ ಮತ್ತು ಲೇಖನ ಸಾಮಗ್ರಿ	2,500	
ಋಣಿಗಳು ಮತ್ತು ಧನಿಗಳು	25,000	30,000
ನಗದು	10,000	
	1,55,000	1,55,000

ಕೆಳಗಿನ ಹೊಂದಾಣಿಕೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು:

- ಸ್ಥಾವರ ಮತ್ತು ಪೀಠೋಪಕರಣದ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.
 - ಋಣಿಗಳ ಮೇಲೆ ಕರಡು ಸಾಲದ ನಿಧಿ ಶೇ. 5%
 - ಕೊಡಬೇಕಾದ ಸಂಬಳ ರೂ. 5,000
 - ಬಂಡವಾಳ ಬಡ್ಡಿ ಶೇ. 5 ಆಕರಿಸಲಾಗುವುದು.
 - ಲಾಭ ಮತ್ತು ಹಾನಿಯನ್ನು ಸಮನಾಗಿ ಹಂಚಿರಿ.
 - ಅಂತಿಮ ದಿನದ ಸರಕು ರೂ. 30,000
 - ಲಾಭದ ಮೇಲೆ ಶೇ. 30 ರಷ್ಟು ತೆರಿಗೆಗಾಗಿ ತೆಗೆದಿರಿಸಿರಿ.
- ಆದಾಯ ಮತ್ತು ವೆಚ್ಚದ ಖಾತೆ ತಯಾರಿಸಿರಿ.

11. What do you mean by Co-operative Societies? Explain the different types of Co-operative Societies.

ಸಹಕಾರ ಸಂಘಗಳ ಅರ್ಥ ವಿವರಣೆ ಕೊಡಿರಿ? ವಿವಿಧ ಪ್ರಕಾರದ ಸಹಕಾರ ಸಂಘಗಳ ಬಗ್ಗೆ ವಿವರಿಸಿರಿ.

SECTION - D

ವಿಭಾಗ - ಡ

Case Study (Compulsory).

(1×15=15)

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ)

12. Using "Stock and Debtors System" find the Profit or loss made by the Belagavi Branch for the year ending 31-12-2025. Goods are invoiced to branch at a profit of 25% on Invoice price.

	Rs.
Stock on 1-1-2025 (at Invoice Price)	30,000
Debtors on 1-1-2025	15,000
Goods Sent to Branch (at Invoice Price)	1,20,000
Cash Sales	45,000
Credit Sales	95,000
Cash received from debtors	90,000
Discount allowed to Debtors	1500
Cash sent to Branch for expenses:	
For Salary	10,000
For Rent	5,000
For Other Expenses	2,500
Stock on 31-12-2025 (at Invoice price)	?

Prepare necessary Ledger Accounts in the books of Head office.

ದಿನಾಂಕ 31-12-2025 ರಂದು ವರ್ಷ ಕೊನೆಗೊಂಡಂತೆ "ಸರಕು ಮತ್ತು ಸಾಲಗಾರರು ಪದ್ಧತಿ"ಯಂತೆ ಬೆಳಗಾವಿ ಶಾಖೆಯವರ ಲಾಭ ಅಥವಾ ಹಾನಿಯನ್ನು ಕಂಡುಹಿಡಿಯಿರಿ. ಹೆಚ್ಚುವರಿ ಬೆಲೆಯ ಮೇಲೆ 25% ಲಾಭದೊಂದಿಗೆ ಸರಕನ್ನು ರವಾನಿಸಲಾಗಿದೆ.

	ರೂ.
ಸರಕು ದಾಸ್ತಾನು 1-1-2025 ರಂದು (ಬಿಕರಿ ಪಟ್ಟಿ ದರ)	30,000
ಸಾಲಗಾರರು 1-1-2025 ರಂದು	15,000
ಶಾಖೆಗೆ ಕಳುಹಿಸಿದ ಸರಕುಗಳು (ಬಿಕರಿ ಪಟ್ಟಿದರ)	1,20,000
ನಗದು ಮಾರಾಟ	45,000
ಉದ್ರಿ ಮಾರಾಟ	95,000
ಸಾಲಗಾರರಿಂದ ಬಂದ ನಗದು ಹಣ	90,000
ಸಾಲಗಾರರಿಗೆ ಸೋಡಿ ಬಿಟ್ಟಿದ್ದು	1,500
ಶಾಖೆಯ ವೆಚ್ಚಕ್ಕಾಗಿ ಕಳುಹಿಸಿದ ಹಣ:	
ಸಂಬಳಕ್ಕಾಗಿ	10,000
ಬಾಡಿಗೆಗಾಗಿ	5,000
ಇತರೆ ವೆಚ್ಚಕ್ಕಾಗಿ	2,500
ಸರಕು ದಾಸ್ತಾನು : 31-12-2025 (ಬಿಕರಿ ಪಟ್ಟಿ ದರ)	?

ಪ್ರಧಾನ ಕಚೇರಿಯ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿರಿ.